



ಪಟ್ಟಣ ಸಹಕಾರ ಬ್ಯಾಂಕುಗಳ

ವಾರ್ತಾ ಪತ್ರಿಕೆ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ಕನ್ನಡ
ವಾರ್ತಾಪತ್ರಿಕೆ

ಸಂಪುಟ : 33 | ಸಂಚಿಕೆ : 04 | 29 ಏಪ್ರಿಲ್ 2026 | ಬುಧವಾರ | ಪುಟಗಳು : 8 | ಬೆಲೆ : 2/-

ದಿನಾಂಕ : 24.04.2026ರಂದು ಬೆಂಗಳೂರಿನಲ್ಲಿ ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳ ಅಧ್ಯಕ್ಷರು / ಉಪಾಧ್ಯಕ್ಷರು ಹಾಗೂ ನಿರ್ದೇಶಕ ಮಂಡಳಿ ಸದಸ್ಯರುಗಳಿಗೆ ರಾಜ್ಯ ಮಟ್ಟದ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿತ್ತು



ಬೆಂಗಳೂರು : ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳವು ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳ ಅಧ್ಯಕ್ಷರು / ಉಪಾಧ್ಯಕ್ಷರು ಹಾಗೂ ನಿರ್ದೇಶಕ ಮಂಡಳಿ ಸದಸ್ಯರುಗಳಿಗೆ ದಿನಾಂಕ : 24.04.2026 ರಂದು ಮಹಾಮಂಡಳದ ಕೆ.ಎಚ್. ಪಾಟೀಲ, ಸಭಾಂಗಣದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಒಂದು ದಿನದ ವಿಚಾರ ಸಂಕಿರಣವನ್ನು ಮಹಾಮಂಡಳದ ಉಪಾಧ್ಯಕ್ಷರಾದ ಶ್ರೀ ಬಿ.ಎಸ್. ಪರಮಶಿವಯ್ಯ ರವರು ಉದ್ಘಾಟಿಸಿದರು.

ಈ ಸಮಾರಂಭದಲ್ಲಿ ಮಹಾಮಂಡಳದ ನಿರ್ದೇಶಕರುಗಳಾದ ಶ್ರೀ ಎಂ.ಆರ್. ವೆಂಕಟೇಶ್, ಶ್ರೀ ಎನ್.ಎಂ. ಸುರೇಶ್, ಶ್ರೀ ಎಂ.ಎಂ. ಮೆಟಗುಡ್ಡ, ಶ್ರೀ ಷಣ್ಮುಖಪ್ಪ ಮುಚ್ಚಂಡಿ, ಶ್ರೀಮತಿ ಬನಶಂಕರಿ ಹೆಚ್.ಆರ್. ಶ್ರೀ ಆನಂದಗೌಡ ಎನ್. ಬಿರಾದಾರ, ವಿಶೇಷ ಆಹ್ವಾನಿತರಾದ ಶ್ರೀ ಶಿವರಾಮಗೌಡ, ಶ್ರೀ ಎಣ್ಣೆಗೆರೆ ಆರ್.ವೆಂಕಟರಾಮಯ್ಯ, ಶಿಕ್ಷಣನಿಧಿ ಸಲಹಾ ಸಮಿತಿ ಸದಸ್ಯರಾದ ಶ್ರೀ ಚಂದ್ರಮೌಳಿ

ಎಸ್, ಶ್ರೀ ಅಂಬೋರೆ ಪಿ.ಸತೀಶ್ ರವರುಗಳು ಭಾಗವಹಿಸಿದ್ದರು.

ಮಹಾಮಂಡಳದ ಉಪ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಅನಿಲ ಎಚ್.ಕಿರೇಸೂರ ಹಾಗೂ ಬ್ಯಾಂಕಿಂಗ್ ಸಲಹೆಗಾರರಾದ ಶ್ರೀ ಸುಧಾಕರ ಭಟ್ ಇವರುಗಳು ಭಾಗವಹಿಸಿದ್ದರು.

ಈ ವಿಚಾರ ಸಂಕಿರಣದಲ್ಲಿ ಆರೌಬಿಐ ಸುತ್ತೋಲೆ ಅನ್ವಯ ಆಡಳಿತ ಮಂಡಳಿ ಪಾತ್ರ ವಿಷಯದ ಕುರಿತು ಬೆಂಗಳೂರು ಆರೌಬಿಐನ ಡಿಜಿಎಂ ಶ್ರೀ ಸಂತೋಷ್‌ಕುಮಾರ್ ಪಟ್ಟಾಯಕ್ ಮತ್ತು ಶ್ರೀ ತೇಜಸ್ ರವರು, ನಿಯಂತ್ರಕ ಕಾಲಜಿಯಲ್ಲಿ ಆರೌಬಿಐನ ದೃಷ್ಟಿಕೋನ ವಿಷಯದ ಕುರಿತು ಬೆಂಗಳೂರು ಭಾರತೀಯ ರಿಸರ್ವ್ ಬ್ಯಾಂಕ್‌ನ ಆರೌಬಿಐ ಲೋಕಪಾಲ ಮತ್ತು ನಿವೃತ್ತ ಮಹಾ ವ್ಯವಸ್ಥಾಪಕರಾದ ಡಾ. ಬಾಲಾ ಕೆಂಚಪ್ಪ ರವರು, ಯುಸಿಬಿಗಳಲ್ಲಿ ಡಿಜಿಟಲ್ ಬ್ಯಾಂಕಿಂಗ್ ಮತ್ತು ಸೈಬರ್ ಭದ್ರತೆ ಹಾಗೂ AI ತಂತ್ರಜ್ಞಾನ ವಿಷಯದ ಕುರಿತು ಟ್ರಸ್ಟ್ ಸಿಸ್ಟಮ್ಸ್ ಅಂಡ್ ಸಾಫ್ಟ್‌ವೇರ್ (ಐ) ಪಿ. ಲಿಮಿಟೆಡ್‌ನ ಶ್ರೀ ಆನಂದ ಜಿ ರವರು, ಪಟ್ಟಣ ಸಹಕಾರ ಬ್ಯಾಂಕುಗಳಲ್ಲಿ ನಿರ್ದೇಶಕರ ಪಾತ್ರ ಮತ್ತು ಕೆ.ಸಿ.ಎಸ್ ಕಾಯ್ದೆಯ ಪ್ರಮುಖ ನಿಬಂಧನೆಗಳು ವಿಷಯದ ಕುರಿತು ನಿವೃತ್ತ ಸಹಕಾರ ಸಂಘಗಳ ಅಪರ ನಿಬಂಧಕರಾದ ಡಾ.ಗುರುಸ್ವಾಮಿ ರವರುಗಳು ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಬಿ.ಎಸ್.ಪರಮಶಿವಯ್ಯನವರು ನೆರವೇರಿಸಿ ಮಾತನಾಡಿ ನಮ್ಮ ಪಟ್ಟಣ ಸಹಕಾರ ಬ್ಯಾಂಕುಗಳು ಆರೌಬಿಐ ಮತ್ತು ಕೆಸಿಎಸ್ ಆ್ಯಕ್ಟ್ ನಿಬಂಧನೆಗೊಳಪಟ್ಟು ಕಾರ್ಯನಿರ್ವಹಿಸಬೇಕಾಗಿರುವುದರಿಂದ ನಾವು ಅಂದುಕೊಂಡಂತೆ ಪಟ್ಟಣ ಸಹಕಾರ ಬ್ಯಾಂಕುಗಳು ಪ್ರಗತಿ ಸಾಧಿಸುತ್ತಿಲ್ಲ. ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಸರ್ಕಾರದ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವರು ಹಾಗೂ ಮಹಾಮಂಡಳದ ಅಧ್ಯಕ್ಷರಾದ ಶ್ರೀ ಎಚ್.ಕೆ. ಪಾಟೀಲರವರು ವಿಶೇಷ ಆಸಕ್ತಿ ವಹಿಸಿ ರಿಜರ್ವ್ ಬ್ಯಾಂಕಿನೊಂದಿಗೆ ಮತ್ತು ಸಹಕಾರ ಇಲಾಖೆಯೊಂದಿಗೆ ಒಡನಾಟವಿಟ್ಟು

ಫೋಟೋ : ಸಚಿವರು



3 13th Batch (DUCBM) ಡಿಪ್ಲೋಮಾ ಇನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್ ಕೋರ್ಸ್‌ಗೆ ಅರ್ಜಿ ಆಹ್ವಾನ



5 ಶ್ರೀ ಶಾಂತಪ್ಪಣ್ಣ ಮಿರಜಿ ಬ್ಯಾಂಕಿಗೆ ರೂ.2.34 ಕೋಟಿ ನಿವ್ವಳ ಲಾಭ



7 ನಿಮ್ಮ ಪ್ರಶ್ನೆ ನಮ್ಮ ಉತ್ತರ

ಸಂಪಾದಕೀಯ

ಆತ್ಮೀಯ ಸಹಕಾರಿಗಳೇ...



ಬರಲಿರುವ ಮುಂಗಾರು ನಮ್ಮ ರೈತರಿಗೆ- ಜನತೆಗೆ ಜೀವ ಚೈತನ್ಯ ತುಂಬಲಿ

ರಾಜ್ಯದಲ್ಲಿ ಬಿಸಿಲಿನ ಝಳ ಮಿತಿಮೀರಿದ್ದು, ಜನಸಾಮಾನ್ಯರು ಅಕ್ಷರಶಃ ಕಾದ ಕಾವಲಿಯ ಮೇಲೆ ಕುಳಿತಂತಾಗಿದ್ದಾರೆ. ಹವಾಮಾನ ಇಲಾಖೆಯ ಇತ್ತೀಚಿನ ವರದಿಯ ಪ್ರಕಾರ ಬಿಸಿಲಿನ ತಾಪಮಾನ ದಿನದಿನೇ ತೀವ್ರಗೊಳ್ಳಲಿದೆ. ಬಹುತೇಕ ಕಡೆ ಜನಜಾನುವಾರುಗಳು ಸೂರ್ಯನ ಶಾಖಕ್ಕೆ ಹೈರಾಣಾಗಿ ಬಸವಳಿದಿದ್ದಾರೆ. ಕೆಲ ಜಿಲ್ಲೆಗಳಲ್ಲಿ ತಾಪಮಾನ 42 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಜನಜೀವನ ತತ್ತರಿಸಿ ಹೋಗಿರುವ ವರದಿಗಳು ಬರುತ್ತಿವೆ.

ಈ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ಬರಬೇಕಿದ್ದ, ಬೇಸಿಗೆಯ ಪೂರ್ವ ಮುಂಗಾರು ಸಾಕಷ್ಟು ಬಾರದೆ, ತೋಟಗಾರಿಕೆ ಮತ್ತು ಬಿತ್ತನೆ ಪೂರ್ವ ಕೃಷಿ ಕೆಲಸಗಳು ಸ್ಥಗಿತಗೊಂಡಿವೆ. ಇದರಿಂದಾಗಿ ಕೃಷಿ ಹಾಗೂ ವಿಶೇಷವಾಗಿ ಹಣ್ಣುಗಳ ಬೆಳೆಗಳ ಇಳುವರಿ ಕುಸಿತಗೊಂಡಿದೆ. ಕಡಿಮೆ ಮಳೆಯಿಂದಾಗಿ ವಾಡಿಕೆಗಿಂತ ಜಲಾಶಯಗಳ ನೀರಿನ ಮಟ್ಟ ಕುಸಿದಿದೆ. ಅಷ್ಟು ಮಾತ್ರವಲ್ಲ ರಾಜ್ಯದ 26 ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ದಟ್ಟವಾಗಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇತ್ತೀಚೆಗೆ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಸೂಚಿಸಿರುವುದು ಸಕಾಲಿಕವಾಗಿದೆ. ಕುಡಿಯುವ ನೀರಿನ ಪೂರೈಕೆಯಲ್ಲಿ ಲೋಪವಾಗದಂತೆ ಮುನ್ನೆಚ್ಚರಿಕೆ ನೀಡಿದ್ದಾರೆ.

ಈ ಆತಂಕಗಳ ನಡುವೆ, ಯುರೋಪಿಯನ್ ಸೆಂಟರ್ ಫಾರ್ ಮೀಡಿಯಂ-ರೇಂಜ್ ವೆದರ್ ಫೋರ್ಕಾಸ್ಟ್ ಎಂಬ ವಿವೇಶಿ ಹವಾಮಾನ ಸಂಸ್ಥೆಯು, ಈ ವರ್ಷ ಉತ್ತಮ ಮುಂಗಾರು ಮಳೆಯಾಗುವ ಮುನ್ನೂಚನೆಗಳನ್ನು ನೀಡಿರುವುದು ತುಸು ಸಮಾಧಾನ ತಂದಿದೆ. ಆ ವರದಿಯ ಪ್ರಕಾರ, ಮೇ 18 ರಿಂದ 25ರ ವೇಳೆಗೆ ನೈರುತ್ಯ ಮುಂಗಾರು ಮಳೆಯ ಮಾರುತಗಳು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ತಲುಪುವ ನಿರೀಕ್ಷೆ ಇದ್ದು, ಕೇರಳ ನಂತರದ ಕೆಲ ದಿನಗಳಲ್ಲೇ ನಮ್ಮ ರಾಜ್ಯವನ್ನು ಪ್ರವೇಶಿಸುವ ಸಾಧ್ಯತೆಗಳಿವೆ.

ಪ್ರಕೃತಿಯ ವ್ಯವಹಾರವೇ ಸೋಜಿಗ ಹಾಗೂ ವಿಸ್ಮಯಕರವಾದದ್ದು. ಬೇಸಿಗೆಯ ಬಿಸಿಲ ಧಗೆಗೆ ಬಸವಳಿಸುತ್ತದೆ. ನಂತರ ಮುಂಗಾರು ಮಳೆ ಸುರಿಸಿ ಎಂದೋ ನೆಲದಲ್ಲಿ ಬಿದ್ದ ನಾನಾ ಬೀಜಗಳನ್ನು ಮೊಳೆಸುತ್ತದೆ. ಚಿಗುರು ನಳನಳಿಸಿ, ಒಣಗಿ ಬಾಡಿದ ಮರ, ಗಿಡಗಳು ತಲೆಯೆತ್ತಿ, ಹೆಚ್ಚು ಹಸುರಿನಿಂದ ತೊನೆಯುತ್ತವೆ. ಮಳೆಗೆ ತಣಿದ ಗಿಡ, ಬಳ್ಳಿಗಳಲ್ಲಿ ಹೂ ಅರಳಿ, ಕಾಯಾಗಿ ಹಣ್ಣುಗಳು ಆಟವಾಡಿ ದಣಿದ ಮಕ್ಕಳ, ಜನರ ಬಾಯಿ ತಣಿಸುತ್ತವೆ. ಎಲ್ಲೆಡೆ ಹಕ್ಕಿಗಳ, ಚಿಟ್ಟೆಗಳ, ದುಂಬಿಗಳ, ನಾನಾ ಕೀಟಗಳ ಹಾರಾಟ ಎಲ್ಲರಲ್ಲಿ ನವ ಚೈತನ್ಯ ತರಿಸುತ್ತದೆ.

ಕೃಷಿ ಇಲಾಖೆ ತಡಮಾಡದೆ ರೈತರಿಗೆ ಅಗತ್ಯವಾದ ಬಿತ್ತನೆ ಬೀಜ, ರಸಗೊಬ್ಬರ, ಅಗತ್ಯ ಕೃಷಿ ಪರಿಕರಗಳನ್ನು ಸಕಾಲಕ್ಕೆ ದೊರೆಯುವಂತೆ ನೋಡಿಕೊಳ್ಳಲಿ. ಎಲ್ಲೆಡೆ ಹೊಲ-ಗದ್ದೆಗಳು ಬೆಳೆ ಬೆಳೆದು ಕಾಳು ತುಂಬಿ ಉತ್ತಮ ಇಳುವರಿ ತರಲಿ, ಎಲ್ಲರಿಗೂ ನೆಮ್ಮದಿ ತರಲಿ. ಮುಂದಿನ ಒಂದೆರಡು ತಿಂಗಳಲ್ಲಿ ಆಹಾರ ಪದಾರ್ಥಗಳ ವಿಶೇಷವಾಗಿ ತರಕಾರಿಗಳು ಮತ್ತು ಹಾಲಿನ ಬೆಲೆಗಳಲ್ಲಿ ಇಳಿಕೆಯಾಗಲಿ ಆಶಿಸೋಣ. ಬರಲಿರುವ ಮುಂಗಾರು ನಮ್ಮ ರೈತರಿಗೆ, ಸಹಕಾರಿಗಳಿಗೆ, ಸಮಸ್ತ ರಾಜ್ಯದ ಜನತೆಗೆ ಜೀವ ಚೈತನ್ಯ ತರಲಿ ಎಂದು ಹಾರೈಸುತ್ತೇನೆ.

» ಎಚ್.ಕೆ. ಪಾಟೀಲ

ಪುಣೆಯಲ್ಲಿ ಮೇ 8-9ರಂದು
ನಡೆಯಲಿರುವ 2026ರ
10ನೇ ಅಖಿಲ ಭಾರತ ಪಟ್ಟಣ
ಸಹಕಾರಿ ಬ್ಯಾಂಕಿಂಗ್ ಶೃಂಗಸಭೆ
ಮತ್ತು 2026 ಪ್ರಶಸ್ತಿ ಸಮಾರಂಭ
(10th All India Urban
Co-operative Banking
Summit & Awards 2026)

10th
ANNIVERSARY

Supported By



ಕ್ರೆಸ್್ಟ್ ಇನ್ಫೋಮೀಡಿಯಾವು 10ನೇ ಅಖಿಲ ಭಾರತ ಪಟ್ಟಣ ಸಹಕಾರಿ ಬ್ಯಾಂಕಿಂಗ್ ಶೃಂಗಸಭೆ ಮತ್ತು 2026 ಪ್ರಶಸ್ತಿಗಳು ಸಮಾರಂಭವನ್ನು ಮೇ 8-9, 2026 ರಂದು ಪುಣೆಯ ಹೋಟೆಲ್ ವೆಸ್ಟಿನ್ ಕೋರೆಗಾಂವ್ ಪಾರ್ಕ್‌ನಲ್ಲಿ ಆಯೋಜಿಸಿದೆ. ಈ ವರ್ಷದ ಶೃಂಗಸಭೆಯ ವಿಷಯ “ಪಟ್ಟಣ ಸಹಕಾರಿ ಬ್ಯಾಂಕಿಂಗ್ 4.0: ರೂಪಾಂತರ | ಏಕೀಕರಣ | ಸಬಲೀಕರಣ” (Urban cooperative Banking 4.0: Transform | Integrate | Empower). ಇದು ಪಟ್ಟಣ ಸಹಕಾರ ಬ್ಯಾಂಕುಗಳು ಅತ್ಯಂತ ಕ್ರಿಯಾತ್ಮಕವಾಗಿ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಸಹಾಯ ಮಾಡುವ ತಂತ್ರಜ್ಞಾನದ ಹಲವು ಅಂಶಗಳನ್ನು ಸ್ಪರ್ಶಿಸುವ ಪ್ರಯತ್ನವಾಗಿದೆ. ಈ ಶೃಂಗಸಭೆಯಲ್ಲಿ ಅನೇಕ ಐಟಿ ಮತ್ತು ಇತರ ತಜ್ಞರಿಂದ ಜ್ಞಾನ ಹಂಚಿಕೆಯ ಲಾಭವನ್ನು ಪಡೆಯಬಹುದಾಗಿದೆ.

ಪ್ರಯುಕ್ತ, ಆಸಕ್ತಿಯುಳ್ಳ ಪಟ್ಟಣ ಸಹಕಾರ ಬ್ಯಾಂಕುಗಳ ಪದಾಧಿಕಾರಿಗಳು / ಅಧಿಕಾರಿಗಳು ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಶ್ರೀ ಅಭಿನವ ಶರ್ಮಾ (7428560607) abhinav@crestinfo.in ಇವರನ್ನು ಸಂಪರ್ಕಿಸಬಹುದಾಗಿದೆ.

ನಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅವರಿಗೆ ನಾವೆಲ್ಲರೂ ಹೃತ್ಪೂರ್ವಕ ಧನ್ಯವಾದಗಳನ್ನು ಈ ಸಂದರ್ಭದಲ್ಲಿ ಹೇಳಬೇಕಾಗುತ್ತದೆಯೆಂದು ಸಮಾರಂಭದಲ್ಲಿ ವಿವರಿಸಿದರು.

ಮಹಾಮಂಡಳದ ನಿರ್ದೇಶಕರಾದ ಶ್ರೀ ಎಂ.ಆರ್.ವೆಂಕಟೇಶ್‌ರವರು ಮಾತನಾಡಿ ನಮ್ಮ ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಈ ಮಹಾಮಂಡಳ ಉತ್ತಮ ಮಾತೃ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಅನೇಕ ಸಣ್ಣ ಪುಟ್ಟ ಸಮಸ್ಯೆಗಳು ಇದ್ದರೂ ಅವುಗಳನ್ನು ಪರಿಹರಿಸಿಕೊಳ್ಳಲು ಒಂದು ಉತ್ತಮ ವೇದಿಕೆಯಾಗಿರುತ್ತದೆಯೆಂದು ತಿಳಿಸಿದ್ದಲ್ಲದೇ ಈಗಿನ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ಪ್ರಕಾರ ಹತ್ತು ವರ್ಷ ಅವಧಿ ಪೂರೈಸಿರುವ ಬ್ಯಾಂಕುಗಳ ನಿರ್ದೇಶಕರುಗಳು ಮುಂದುವರೆಯಲು ಅವಕಾಶವಿಲ್ಲವೆಂದು ಅಭಿಪ್ರಾಯಪಟ್ಟಿರುತ್ತದೆ.

ಈ ಹಿನ್ನೆಲೆಯಲ್ಲಿ ನಮ್ಮ ಪಟ್ಟಣ ಸಹಕಾರ ಬ್ಯಾಂಕುಗಳು ಉನ್ನತ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಸಹ ಆರ್‌ಬಿಎ ಹತ್ತು ವರ್ಷ ಮೇಲ್ಪಟ್ಟ ನಿರ್ದೇಶಕರನ್ನು ವಜಾ ಮಾಡಬೇಕೆಂದು ಪರಿವೀಕ್ಷಣಾ ವರದಿಯಲ್ಲಿ ಆರ್‌ಬಿಎ ಸ್ಪಷ್ಟಪಡಿಸುತ್ತಿದೆ. ಆದರೆ ನಿರ್ದೇಶಕರುಗಳ ನೇಮಕಾತಿ ಆಯಾ ರಾಜ್ಯ ಸರ್ಕಾರಗಳಿಗೆ ಅಧಿಕಾರವಿರುವುದರಿಂದ ಈ ಬಗ್ಗೆ ಗೊಂದಲವಿದ್ದು, ನಮ್ಮ ಮಹಾಮಂಡಳದ ಅಧ್ಯಕ್ಷರು ಸೂಕ್ತ



ಕ್ರಮಕ್ಕೆಗೊಳ್ಳುತ್ತಾರೆಂದು ನಾನು ಭಾವಿಸಿದ್ದೇನೆ.

ಮಹಾಮಂಡಳದ ನಿರ್ದೇಶಕರಾದ ಶ್ರೀ ಎನ್.ಎಂ.ಸುರೇಶ್‌ರವರು ಮಾತನಾಡಿ ಬ್ಯಾಂಕಿನ ನಿರ್ದೇಶಕರ ಕಾಲಾವಧಿ ಹತ್ತು ವರ್ಷ ಇದನ್ನು ಅನುಷ್ಠಾನಗೊಳಿಸಿದಲ್ಲಿ ನಮ್ಮ ಪಟ್ಟಣ ಸಹಕಾರ ಬ್ಯಾಂಕಿಂಗ್ ಕ್ಷೇತ್ರಕ್ಕೆ ಅನೇಕ ಸಮಸ್ಯೆಗಳು ಉಂಟಾಗುತ್ತದೆ ಎಂದು ತಿಳಿಸಿದರು. ಮಹಾಮಂಡಳವು ರಾಷ್ಟ್ರದಲ್ಲಿಯೇ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಪಟ್ಟಣ ಸಹಕಾರ ಬ್ಯಾಂಕುಗಳ ಅಧ್ಯಕ್ಷರು / ಉಪಾಧ್ಯಕ್ಷರು / ನಿರ್ದೇಶಕ ಮಂಡಳಿ ಸದಸ್ಯರು ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ವಿಚಾರ ಸಂಕಿರಣಗಳನ್ನು ಏರ್ಪಡಿಸಿ ಪಟ್ಟಣ ಸಹಕಾರ ಬ್ಯಾಂಕುಗಳ ಬೆಳವಣಿಗೆಗೆ ಶ್ರಮಿಸುತ್ತಿದೆ. ಪ್ರಯುಕ್ತ, ಪಟ್ಟಣ ಸಹಕಾರ ಬ್ಯಾಂಕುಗಳ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ, ವಿಚಾರ ಸಂಕಿರಣದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು.

ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಪುಂಡಲೀಕ ಎನ್. ಕೇರೂರೆಯವರು ವಿಚಾರ ಸಂಕಿರಣಕ್ಕೆ ಆಗಮಿಸಿದ್ದ ಪಟ್ಟಣ ಸಹಕಾರ ಬ್ಯಾಂಕುಗಳ ಪ್ರತಿನಿಧಿಗಳನ್ನು ಹಾಗೂ ಗಣ್ಯರನ್ನು ಸ್ವಾಗತಿಸಿ, ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳವು ಈಗಾಗಲೇ ತಮಗಿಲ್ಲ ತಿಳಿದಿರುವಂತೆ ಹಲವಾರು ವಿಷಯಗಳ ಬಗ್ಗೆ ಅನೇಕ ಮಾಹಿತಿಗಳನ್ನು ಒದಗಿಸುತ್ತಿರುವುದಲ್ಲದೆ ಪತ್ರಿಕೆಗಳ ಮೂಲಕ ಮಾಹಿತಿ ನೀಡಲಾಗುತ್ತಿದೆ ಎಂದರು. ಕೊನೆಯಲ್ಲಿ ಮಹಾಮಂಡಳದ ಉಪಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಅನಿಲ ಎಚ್.ಕಿರೇಸೂರ ರವರು ವಂದನಾರ್ಪಣೆ ಸಲ್ಲಿಸಿದರು. ಈ ವಿಚಾರ ಸಂಕಿರಣದಲ್ಲಿ ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳಿಂದ ಸುಮಾರು 150ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿ, ವಿಚಾರ ಸಂಕಿರಣದ ಸದುಪಯೋಗವನ್ನು ಪಡೆದುಕೊಂಡರು.

13th Batch (DUCBM) ಡಿಪ್ಲೋಮಾ ಇನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್ ಕೋರ್ಸ್‌ಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳವು ರಾಜ್ಯದಲ್ಲಿರುವ ಪಟ್ಟಣ ಸಹಕಾರ ಬ್ಯಾಂಕುಗಳ ಸಿಬ್ಬಂದಿಗಳಿಗೆ Diploma in Urban Cooperative Banking Management ಕೋರ್ಸ್‌ನ್ನು ಪ್ರಾರಂಭಿಸುತ್ತದೆ.

12ನೇ ಬ್ಯಾಚ್‌ನ ಪರೀಕ್ಷೆಯ ಫಲಿತಾಂಶ ಸದ್ಯದಲ್ಲಿಯೇ ಬರಲಿದ್ದು, ಈಗ 13ನೇ ಬ್ಯಾಚ್‌ನ ಡಿಯುಸಿಬಿಎಂ ಕೋರ್ಸ್‌ನ್ನು ಪ್ರಾರಂಭಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸದರಿ ಕೋರ್ಸ್‌ನ್ನು ಮಹಾಮಂಡಳ, ಆರ್‌ಬಿಎಂ ಮತ್ತು ಎನ್‌ಸಿಸಿಟಿ ನವದೆಹಲಿ ಇವುಗಳ ಸಹಯೋಗದೊಂದಿಗೆ ನಡೆಸಲಾಗುವುದು. ಈ ಕೋರ್ಸ್‌ಗೆ ಸಂಬಂಧಿಸಿದಂತೆ ಮಹಾಮಂಡಳವು ಬೆಂಗಳೂರಿನಲ್ಲಿ ಸಂಪರ್ಕ ತರಗತಿಗಳನ್ನು ಮತ್ತು ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಂಡಿರುತ್ತದೆ. ಸದರಿ ಕೋರ್ಸ್‌ ನೌಕರರ ಮುಂಬಡ್ತಿಗೆ ಅನ್ವಯವಾಗುತ್ತದೆ ಹಾಗೂ ಬ್ಯಾಂಕಿನ ಅಭಿವೃದ್ಧಿಗೆ ಸಹಕಾರವಾಗುತ್ತದೆ.

ಪ್ರತಿ ಅಭ್ಯರ್ಥಿಗೆ ಕೋರ್ಸ್‌ನ ಶುಲ್ಕ ರೂ.5,700. +(GST) 1026. ಒಟ್ಟು 6,726/-ಗಳನ್ನು ನಿಗದಿಪಡಿಸಲಾಗಿದೆ. ಕೊನೆಯ ದಿನಾಂಕ : 16.05.2026 ಆಗಿರುತ್ತದೆ. ಈ ಸದರಿ ಕೋರ್ಸ್‌ನ ಅವಧಿಯು ಮೂರು ತಿಂಗಳು ಆಗಿರುತ್ತದೆ. ಆದ್ದರಿಂದ ತಮ್ಮ ಬ್ಯಾಂಕಿನ ಸಿಬ್ಬಂದಿಗಳನ್ನು Diploma in Urban Cooperative Banking Management (DUCBM) ಕೋರ್ಸ್‌ಗೆ ನಿಯೋಜಿಸಿ ಆದಷ್ಟು ಬೇಗನೆ ಅರ್ಜಿಯನ್ನು ಮಹಾಮಂಡಳಕ್ಕೆ ಕಳುಹಿಸಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮಹಾಮಂಡಳದ ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಅನಿಲ ಎಚ್.ಕಿರೇಸೂರ (7411332655) ಮತ್ತು ಮಹಾಮಂಡಳದ ಅಧಿಕಾರಿ ಶ್ರೀ ರಮೇಶ್ ಎನ್. (9448003167) ಇವರುಗಳನ್ನು ಸಂಪರ್ಕಿಸಬಹುದಾಗಿದೆ.

ಪಟ್ಟಣ ಸಹಕಾರ ಬ್ಯಾಂಕುಗಳಲ್ಲಿ ಹೊಸದಾಗಿ ನೇಮಕಗೊಂಡ ಸಿಬ್ಬಂದಿಗಳಿಗೆ ಹಾಗೂ ಅಧಿಕಾರಿ ವರ್ಗದವರಿಗೆ Management Development Programme ಕುರಿತು ಐದು ದಿನಗಳ ನಿರ್ವಹಣೆ ಅಭಿವೃದ್ಧಿ ತರಬೇತಿ

ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ಮತ್ತು ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್.ಐ.ಸಿ.ಎಂ)ಯ ಜಂಟಿ ಸಹಯೋಗದೊಂದಿಗೆ ಪಟ್ಟಣ ಸಹಕಾರ ಬ್ಯಾಂಕುಗಳಲ್ಲಿ ಹೊಸದಾಗಿ ನೇಮಕಗೊಂಡ ಸಿಬ್ಬಂದಿಗಳಿಗೆ ಹಾಗೂ ಅಧಿಕಾರಿಗಳಿಗೆ ಪೂರ್ಣ ಪ್ರಮಾಣದಲ್ಲಿ ಐದು ದಿನಗಳ ಉನ್ನತ ಮಟ್ಟದ “ನಿರ್ವಹಣೆ ಅಭಿವೃದ್ಧಿ ತರಬೇತಿ” (Management Development Programme)ಯನ್ನು ಪ್ರಾರಂಭಿಸಲಾಗಿದೆ.

ಇತ್ತೀಚೆಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳು ಆಗುತ್ತಿದ್ದು, ಅವುಗಳನ್ನು ಸಮರ್ಥವಾಗಿ ನಿರ್ವಹಿಸಲು ಈ ದೀರ್ಘಾವಧಿಯ ತರಬೇತಿಯನ್ನು ಏರ್ಪಡಿಸಲಾಗಿದೆ.

ಈ ಸದರಿ 10ನೇ Batch ತರಬೇತಿಯನ್ನು ದಿನಾಂಕ : 23.05.2026 ರಂದು ಬೆಳಿಗ್ಗೆ 09.00 ಗಂಟೆಯಿಂದ ದಿನಾಂಕ : 27.05.2026ರ ಸಾಯಂಕಾಲ 05.30 ಗಂಟೆಯವರೆಗೆ ಒಟ್ಟು ಐದು ದಿನಗಳ ಕಾಲ ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್.ಐ.ಸಿ.ಎಂ) ನಂ.67, ಪದ್ಮನಾಭನಗರ, ಬನಶಂಕರಿ

2ನೇ ಹಂತ, ಬೆಂಗಳೂರು-560070 ಇಲ್ಲಿ ಏರ್ಪಡಿಸಲಾಗಿದೆ.

ಈ ತರಬೇತಿ ಶಿಬಿರದಲ್ಲಿ ಉಟ-ತಿಂಡಿ, ವಸತಿ ಸೌಕರ್ಯ ಮತ್ತು ಉಪನ್ಯಾಸಕರ ವ್ಯವಸ್ಥೆ, ಹಿನ್ನೆಲೆಯ ಪತ್ರ, ತರಬೇತಿ ಪ್ರಮಾಣಪತ್ರ ಇತ್ಯಾದಿಗಳು ಒಳಗೊಂಡಿರುತ್ತದೆ. ಈ ಸದರಿ ತರಬೇತಿ ಶಿಬಿರಕ್ಕೆ ಪ್ರತಿನಿಧಿ ಶುಲ್ಕ ನಿಗದಿಪಡಿಸಲಾಗಿದೆ. ಪ್ರತಿ ಪ್ರತಿನಿಧಿಗೆ ರೂ.5,000/-ಗಳು ಮತ್ತು ಜಿಎಸ್‌ಟಿ ತೆರಿಗೆ 18% ಸೇರಿಸಿ ಒಟ್ಟು ರೂ.5900/- ಹಾಗೂ ವಸತಿ ವ್ಯವಸ್ಥೆ ಬೇಡವಾದರೆ ಪ್ರತಿ ಪ್ರತಿನಿಧಿಗೆ ರೂ.4500/-ಗಳು ಮತ್ತು ಜಿಎಸ್‌ಟಿ ತೆರಿಗೆ 18% ಸೇರಿಸಿ ಒಟ್ಟು ರೂ.5310/-ಗಳನ್ನು ಬೆಂಗಳೂರಿನಲ್ಲಿ ಪಾವತಿಯಾಗುವಂತೆ ಚೆಕ್/ಡಿಡಿ ಅಥವಾ ಎನ್‌ಇಎಫ್‌ಟಿ ಮುಖಾಂತರ ದಿನಾಂಕ : 18.05.2026 ರೊಳಗಾಗಿ ಮಹಾಮಂಡಳದಲ್ಲಿ ನೋಂದಾಯಿಸಿಕೊಳ್ಳಲು ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮಹಾಮಂಡಳದ ಉಪ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಶ್ರೀ ಅನಿಲ ಎಚ್. ಕಿರೇಸೂರ (7411332655) ಮತ್ತು ಮಹಾಮಂಡಳದ ಅಧಿಕಾರಿ ಶ್ರೀ ರಮೇಶ್ ಎನ್. (9448003167) ಇವರುಗಳನ್ನು ಸಂಪರ್ಕಿಸಬಹುದಾಗಿದೆ.

ದಿ ತಾಳಿಕೋಟಿ ಸಹಕಾರಿ ಬ್ಯಾಂಕ ನಿ ತಾಳಿಕೋಟಿ ಬ್ಯಾಂಕಿಗೆ ರೂ.4.78 ಕೋಟಿ ತೆರಿಗೆ ಪೂರ್ವ ಲಾಭ



ಶ್ರೀ ಕೆ.ಸಿ. ಸಿದ್ದನ
ಅಧ್ಯಕ್ಷರು

ತಾಳಿಕೋಟಿ : ದಿ ತಾಳಿಕೋಟಿ ಸಹಕಾರಿ ಬ್ಯಾಂಕು ನಿಯಮಿತ, ತಾಳಿಕೋಟಿ 2025-26 ಹಣಕಾಸು ವರ್ಷದ ಅಂತ್ಯದ ವರದಿಯನ್ನು ಪ್ರಕಟಿಸಿದ್ದು, ಬ್ಯಾಂಕು ಆರ್ಥಿಕವಾಗಿ ಸ್ಥಿರ ಸಾಧನೆ ದಾಖಲಿಸುವುದರ ಜೊತೆಗೆ ಬ್ಯಾಂಕಿನ ಆರೋಗ್ಯವನ್ನು ಅಳಿಯುವ ಬಹು ಮುಖ್ಯ ಮಾನದಂಡವಾದ (ಅನುಪಾದಕ ಆಸ್ತಿ ಪ್ರಮಾಣ) ಒಟ್ಟು ಎನ್. ಪಿ.ಎ 4.72% ಹಾಗೂ ನಿವ್ವಳ ಎನ್.ಪಿ.ಎ. 0% ಪ್ರಮಾಣಕ್ಕೆ ಕನಿಷ್ಠ ಮಟ್ಟಕ್ಕೆ ಇಳಿಸುವಲ್ಲಿ ಯಶಸ್ವಿಯಾಗಿದೆ.

67 ವರ್ಷ ಇತಿಹಾಸ ಇರುವ ಬ್ಯಾಂಕಿನ ಚರಿತ್ರೆಯಲ್ಲಿ ದಾಖಲೆಯ ದಾಪುಗಾಲು ಹಾಕುತ್ತಾ ಎಲ್ಲ ವ್ಯವಹಾರ ಮಾನದಂಡಗಳಲ್ಲಿ ಗಮನಾರ್ಹ



ಶ್ರೀ ಸಿ.ಎಸ್. ಯಾಳಗಿ
ಉಪಾಧ್ಯಕ್ಷರು

ಸಾಧನೆ ಮಾಡಿದೆ. ಈ ಸಾಲಿನಲ್ಲಿ ಬ್ಯಾಂಕಿಗೆ ಒಟ್ಟು ತೆರಿಗೆ ಪೂರ್ವ ಲಾಭ ರೂ.4.78 ಕೋಟಿಗೆ ಏರಿಕೆಯಾಗಿ ಹಾಗೂ ನಿವ್ವಳ ಲಾಭ ರೂ. 1.62 ಕೋಟಿ ಲಾಭ ಗಳಿಸಿರುತ್ತದೆ. ಹಾಗೂ ವರ್ಷಾಂತ್ಯಕ್ಕೆ ಠೇವುಗಳು ರೂ.222.28 ಕೋಟಿ, ಸಾಲ ಹಾಗೂ ಮುಂಗಡಗಳು ರೂ.152.10 ಕೋಟಿ ಹೊಂದಿ ದುಡಿಯುವ ಬಂಡವಾಳವು ರೂ.224.34 ಕೋಟಿಯಿಂದ ರೂ.254.73 ಕೋಟಿಗೆ ಏರಿಕೆಯಾಗಿ ಬ್ಯಾಂಕು ಉತ್ತಮ ಪ್ರಗತಿ ಸಾಧಿಸಿರುತ್ತದೆ.

ಬ್ಯಾಂಕಿನ CRAR 31 ಮಾರ್ಚ್ 2026ರ ವೇಳೆಗೆ 15.42% ಆಗಿದ್ದು ನಿಗದಿ ಪಡಿಸಿದ 12% ಮಾನದಂಡಕ್ಕಿಂತ ಹೆಚ್ಚಾಗಿದೆ.

ಬ್ಯಾಂಕಿನ ಈ ಅಭೂತಪೂರ್ವ ಆರ್ಥಿಕ ಫಲಿತಾಂಶ ಸಾಧನೆಗೆ ಸಹಕರಿಸಿದ ಮಾನ್ಯ ಸದಸ್ಯರಿಗೆ, ಠೇವಣಿದಾರರಿಗೆ ಹಾಗೂ ಗ್ರಾಹಕರಿಗೆ ಬ್ಯಾಂಕಿನ ಆಡಳಿತ ಮಂಡಳಿ ಪರವಾಗಿ ಹೃತ್ಪೂರ್ವಕವಾದ ಕೃತಜ್ಞತೆಗಳನ್ನು ಹಾಗೂ ಧನ್ಯವಾದಗಳನ್ನು ಅರ್ಪಿಸಿದರು. ಬ್ಯಾಂಕಿನ ಯಶಸ್ಸಿಗೆ ನಮ್ಮ ಗ್ರಾಹಕರ ನಂಬಿಕೆ, ಷೇರುದಾರರ ಸಹಕಾರ ಹಾಗೂ ಸಿಬ್ಬಂದಿಗಳ ಶ್ರಮವೇ ಕಾರಣ ಎಂದು ಮೊಗದಮ್ಮ ಹರ್ಷ ವ್ಯಕ್ತಪಡಿಸುತ್ತಾ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಕೆ. ಸಿ. ಸಿದ್ದನ ರವರು ದಿನಾಂಕ : 22-04-2026 ರಂದು ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಶ್ರೀ ಸಿ.ಎಸ್. ಯಾಳಗಿ ಹಾಗೂ ನಿರ್ದೇಶಕರುಗಳಾದ ಶ್ರೀ ಆರ್.ಬಿ. ಬಿಳೇಭಾವಿ, ಶ್ರೀ ಎಂ.ಎಸ್. ಸರಶೆಟ್ಟಿ, ಶ್ರೀ ಡಿ.ಎಸ್. ಹೆಬಸೂರ, ಶ್ರೀ ಎಸ್.ಸಿ. ಪಾಟೀಲ, ಶ್ರೀ ಎ.ವಿ. ಹಜೇರಿ, ಶ್ರೀ ಡಿ.ಕೆ. ಪಾಟೀಲ, ಶ್ರೀ ಪಿ.ವಿ. ಹಜೇರಿ, ಶ್ರೀಮತಿ ಜಿ.ಬಿ. ಕೊಡಗಾನೂರ, ಶ್ರೀಮತಿ ಎಸ್.ವಿ. ಬಡದಾಳಿ, ಶ್ರೀ ಆರ್.ಬಿ. ಕಟ್ಟಮನಿ, ಶ್ರೀ ಎಸ್. ವಾಯ್. ಬರದೇನಾಳ ಮತ್ತು ವೃತ್ತಿಪರ ನಿರ್ದೇಶಕರಾದ ಶ್ರೀ ಎಂ.ಬಿ. ಕೊಣ್ಣೂರ, ಶ್ರೀ ಆರ್.ಎಸ್. ನೂಲಿಕರ ಹಾಗೂ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ಶ್ರೀಮತಿ ಬಿ.ಕೆ. ಮಣ್ಣೂರ ಉಪಸ್ಥಿತರಿದ್ದರು.

ಶ್ರೀ ಶಾಂತಪ್ಪಣ್ಣಾ ಮಿರಜಿ ಬ್ಯಾಂಕಿಗೆ ರೂ.2.34 ಕೋಟಿ ನಿವ್ವಳ ಲಾಭ



ಚಿಕ್ಕೋಡಿ: ಶ್ರೀ ಶಾಂತಪ್ಪಣ್ಣಾ ಮಿರಜಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಆರ್ಥಿಕ ವರ್ಷ ದಿನಾಂಕ : 31-03-2026ರ ಅಂತಿಮಕ್ಕೆ ಉತ್ತಮ ಪ್ರಗತಿ ಸಾಧಿಸಿದ್ದು, ಬೆಳಗಾವಿ ಜಿಲ್ಲೆಯಾದ್ಯಂತ 14 ಶಾಖೆಗಳನ್ನು ಹೊಂದಿರುತ್ತದೆ. ಕೋಫಳಿ, ಸೌಂದತ್ತಿ (ಬಾ), ಉಗಾರ ಮೀರ್ ಹಾಗೂ ಹಾರೂಗೇರಿ ಶಾಖೆಗಳು ಎನ್‌ಪಿಎ, ಮುದ್ದತ್ತು ಮೀರಿ ಸಾಲ ಹಾಗೂ ಬಡ್ಡಿ ವಸೂಲಾತಿಯಲ್ಲಿ 100% ರಷ್ಟು ವಸೂಲಾತಿ ಸಾಧಿಸಿದ್ದು ಹೆಮ್ಮೆಯ ವಿಷಯವಾಗಿದೆ. ಎಲ್ಲ ಶಾಖೆಗಳ ಪ್ರಗತಿಯು ಸಮಾಧಾನಕಾರಕವಿರುತ್ತದೆ. ಹೊಸ ವಾಹನ ಕೊಳ್ಳಲು, ಮನೆ ಕಟ್ಟಲು ಮತ್ತು ಖರೀದಿಸಲು, ವೃತ್ತಿನಿರತರಿಗೆ, ಕೈಗಾರಿಕೆಗಳಿಗೆ/ಉದ್ಯಮಗಳಿಗೆ ಹಾಗೂ ಉನ್ನತ ಶಿಕ್ಷಣಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ.

ಸನ್ 2025-26ನೇ ಸಾಲಿನಲ್ಲಿ ರೂ. 2.34 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಶ್ರೀ. ಮಹಾಂತೇಶ ಭಾತೆ ಇವರು ಮಾಹಿತಿ ನೀಡಿದರು. ಬ್ಯಾಂಕು 13,562 ಸದಸ್ಯರನ್ನು ಹೊಂದಿ ರೂ. 10.05 ಕೋಟಿ ಷೇರು ಬಂಡವಾಳ, ರೂ. 55 ಕೋಟಿ ಸ್ವಂತ ನಿಧಿಗಳು, ರೂ.294.75 ಕೋಟಿ ಠೇವು ಸಂಗ್ರಹಿಸಿದ್ದು, ರೂ.178.23 ಕೋಟಿ ಸಾಲ ವಿತರಿಸಿದೆ. ಸಾಲ ವಸೂಲಾತಿ ಪ್ರಮಾಣ ಶೇ.96% ಆಗಿದೆ. ಒಟ್ಟು ಗುಂತಾವಣೆಗಳು ರೂ. 155.52 ಕೋಟಿ ಇರುತ್ತವೆ. ಆದಾಯ ತೆರಿಗೆ ಹಾಗೂ ತರತೂದ ಪೂರ್ವ ಒಟ್ಟು ಲಾಭ ರೂ.4.68 ಕೋಟಿ (ಗ್ರಾಸ್ ಪ್ರಾಫಿಟ್) ಲಾಭವಾಗಿದ್ದು, ಆದಾಯ ತೆರಿಗೆ ಹಾಗೂ ಅವಶ್ಯಕ ತರತೂದಗಳ ನಂತರ ನಿವ್ವಳ ಲಾಭ ರೂ. 2.34 ಕೋಟಿ ಗಳಿಸಿದೆ. ರೂ. 354.45 ಕೋಟಿ ದುಡಿಯುವ ಬಂಡವಾಳ ಹೊಂದಿದೆ.

ಬ್ಯಾಂಕಿನ ಎಲ್ಲ ವ್ಯವಹಾರಗಳಲ್ಲಿ ಹೆಚ್ಚಳವಾಗಿರುವುದು ನಿಜವಾಗಿಯೂ ಎಲ್ಲರೂ ಹೆಮ್ಮೆಪಡುವ ವಿಷಯವಾಗಿದೆ. ದಿ. 31-03-2026ಕ್ಕೆ ಬ್ಯಾಂಕಿನ ಸಾಂಪತ್ತಿಕ ಸ್ಥಿತಿ ಸದೃಢವಾಗಿದ್ದು, ಬ್ಯಾಂಕಿನ ಗ್ರಾಸ್ ಎನ್‌ಪಿಎ 6.73% ಹಾಗೂ ನಿವ್ವಳ ಎನ್‌ಪಿಎ 0% ಇರುತ್ತದೆ. ಬ್ಯಾಂಕಿನ ಕಾರ್ಯನಿರ್ವಹಣೆಗೆ ಅನುಗುಣವಾಗಿ ಹೊಸ ತಂತ್ರಜ್ಞಾನ ಅವಕಾಶ, ಸದಸ್ಯರಿಗೆ, ಗ್ರಾಹಕರಿಗೆ ಅನುಕೂಲಕರವಾದ ಅವಶ್ಯಕ ಸೇವಾ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಬ್ಯಾಂಕು ಅತ್ಯಂತ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ಬ್ಯಾಂಕಿನ ನಿರ್ದೇಶಕ ಮಂಡಲಿ, ಸದಸ್ಯರು, ಗ್ರಾಹಕರು ಹಾಗೂ ಸಿಬ್ಬಂದಿ ವರ್ಗದವರ ಸಹಕಾರದಿಂದ ಲಾಭಗಳಿಸಲು ಸಾಧ್ಯವಾಗಿದೆ. ಬ್ಯಾಂಕು ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದ ಜನಸಾಮಾನ್ಯರ ಆರ್ಥಿಕ ಸಬಲೀಕರಣ

ಸಾಧಿಸುವ ಜೊತೆಗೆ ಪ್ರತಿ ವರ್ಷ ಪ್ರಗತಿಯತ್ತ ಸಾಗುತ್ತಿದೆ.

ಬ್ಯಾಂಕಿನ ಸಂಸ್ಥಾಪಕರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಸದಸ್ಯರ, ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವ ನಿಟ್ಟಿನಲ್ಲಿ ಪ್ರಾಮಾಣಿಕತೆಯಿಂದ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದು, ಅವರ ಆಚಾರ, ವಿಚಾರಗಳಂತೆ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕಾರ್ಯಗಳನ್ನು ಮುಂದುವರೆಸಿಕೊಂಡು ಹೊರಟಿದ್ದೇವೆ.

ರಿಝರ್ವ್ ಬ್ಯಾಂಕ, ಸಹಕಾರ ಇಲಾಖೆ ಹಾಗೂ ಇತರ ಕಾನೂನುಗಳ ಚೌಕಟ್ಟಿನಲ್ಲಿ ನೀಡಬಹುದಾದ ಎಲ್ಲ ಸಹಕಾರ ನೀಡಲು ಬ್ಯಾಂಕಿನ ನಿರ್ದೇಶಕ ಮಂಡಲಿ ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ. ಸದ್ಯ ATM Debit Card ಸೌಲಭ್ಯ ಪ್ರಾರಂಭಿಸುತ್ತಿದ್ದು, ಮಾನ್ಯ ಅಧ್ಯಕ್ಷರು ಹಾಗೂ ಎಲ್ಲ ನಿರ್ದೇಶಕರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅತೀ ಶೀಘ್ರದಲ್ಲಿ Mobile Banking & Internet Banking ಸೇವೆ ಪ್ರಾರಂಭಿಸಲಾಗುವುದು. ಮುಂಬರುವ ದಿನಗಳಲ್ಲಿ ಬ್ಯಾಂಕು ಗ್ರಾಹಕರಿಗೆ ಮೌಲ್ಯವರ್ಧಿತ ಸೇವೆಗಳಾದ NACH/DBTL/ABPS, IMPS, UPI, ಇತ್ಯಾದಿ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ಜಾರಿಗೊಳಿಸುವ ಕಾರ್ಯ ಅಂತಿಮ ಹಂತದಲ್ಲಿದ್ದು ಶೀಘ್ರದಲ್ಲಿ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ಪ್ರಾರಂಭಿಸಲಾಗುವುದು. ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ಅಮರನಾಥ ಬಸರಗಿ, ಬ್ಯಾಂಕಿನ ನಿರ್ದೇಶಕರಾದ ಶ್ರೀ ಯಶವಂತ ಮಿರಜಿ, ಶ್ರೀ ಈರಪ್ಪಾ ಹಂಪಣ್ಣವರ, ಶ್ರೀ ಸಂಜಯಕುಮಾರ ಪಾಟೀಲ, ಶ್ರೀ ಮಹಾವೀರ ಪಾಟೀಲ, ಶ್ರೀಮತಿ ಮಾಲಾ ದೇಸಾಯಿ, ಶ್ರೀ ಸುರೇಶ ಘರಬುಡೆ, ಶ್ರೀ ರವಿಕುಮಾರ ರೋಖಡೆ, ಶ್ರೀ ಅಶೋಕ ದಾನವಾಡೆ, ಶ್ರೀ ಅನೀಲ ಸದಲಗೆ, ಶ್ರೀ ಮಹೇಶ ಲಡಗೆ, ಶ್ರೀ ಜಿತೇಂದ್ರ ಸಾಂಗಲೆ, ಶ್ರೀ ಮಹಾವೀರ ಮಿರಜಿ, ಸೌ. ಪೂಜಾ ಪಟ್ಟಣಕುಡೆ, ಶ್ರೀ ರಮೇಶ ಧಾಮನ್ಯವರ, ಶ್ರೀ ಅಜೀತ ಅಕ್ಕೋಳೆ ಹಾಗೂ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಆರ್.ಎಸ್. ವಂದೂರೆ, ಮಾಹಿತಿ ತಂತ್ರಜ್ಞಾನ ವ್ಯವಸ್ಥಾಪಕರಾದ ಶ್ರೀ ವಿ. ಬಿ. ದೇಸಾಯಿ ಮತ್ತು ಲೆಕ್ಕಾಧಿಕಾರಿಗಳಾದ ಶ್ರೀ ಎನ್.ಬಿ. ಕೋಟಗಿ ಹಾಗೂ ಉಳಿದ ಎಲ್ಲ ಸಿಬ್ಬಂದಿಯವರ ಸಹಕಾರದಿಂದ ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಲು ಕಂಕಣಬದ್ಧರಾಗಿದ್ದೇವೆ, ಅಂತಾ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಮಹಾಂತೇಶ ಭಾತೆ ತಿಳಿಸಿದರು.

ದಿ ಕರ್ನಾಟಕ ಕೋ-ಆಪರೇಟಿವ್ ಬ್ಯಾಂಕ್ ಅಮಿಟೆಡ್ ಮುದ್ದೇಬಿಹಾಳ ನೂತನ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಆಯ್ಕೆ



ಶ್ರೀ ಪ್ರಭುದೇವ ರಾಜಪ್ಪ ಕಲಬುರ್ಗಿ ಅಧ್ಯಕ್ಷರು

ಮುದ್ದೇಬಿಹಾಳ: ವಿಜಯಪುರ ಜಿಲ್ಲೆಯ ಪ್ರತಿಸ್ಥಿತ ಬ್ಯಾಂಕುಗಳಲ್ಲಿ ಒಂದಾದ ದಿ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ಮುದ್ದೇಬಿಹಾಳ ಇದರ 2025-26 ರಿಂದ 2029-30ರಂದು ಸಹಕಾರ ವರ್ಷಗಳ ಉಳಿದ ಅವಧಿಗೆ ದಿನಾಂಕ 24-04-2026 ರಿಂದ ಅನ್ವಯಿಸುವಂತೆ ಅಧ್ಯಕ್ಷರಾಗಿ ಶ್ರೀ ಪ್ರಭುದೇವ ರಾಜಪ್ಪ ಕಲಬುರ್ಗಿ ಹಾಗೂ ಉಪಾಧ್ಯಕ್ಷರಾಗಿ ಶ್ರೀಕಾಂತ ಯ. ಚಲವಾದಿ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ಹಾಗೂ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾಗಿರುವ ಮಲ್ಲಿಕಾರ್ಜುನ ಎಸ್. ಬಿದರಕುಂದಿ ಇವರು ತಿಳಿಸಿದರು.



ಶ್ರೀಕಾಂತ ಯ. ಚಲವಾದಿ ಉಪಾಧ್ಯಕ್ಷರು

ಇತ್ತೀಚೆಗೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ತಮ್ಮ ಸ್ಥಾನಕ್ಕೆ ಸ್ವಯಂ ಇಚ್ಛೆಯಿಂದ ರಾಜೀನಾಮೆ ಸಲ್ಲಿಸಿದ್ದರಿಂದ ಕರ್ನಾಟಕ ರಾಜ್ಯ ಪತ್ರ ಸಂಖ್ಯೆ: ಡಿ.ಪಿ.ಎ.ಎಲ್. 52 ಶಾಸನ 2025, ಬೆಂಗಳೂರು ದಿನಾಂಕ : 12-09-2025ರ ಅನುಸಾರ ಮೂಲ ಅಧಿನಿಯಮ 29 (ಎಫ್) ಪ್ರಕರಣ ತಿದ್ದುಪಡಿ ಅನ್ವಯ, ನಿಯಮಾನುಸಾರ ಉಳಿದ ಅವಧಿಗೆ ಚುನಾವಣೆ ಜರುಗಿಸಲಾಗಿದೆ ಎಂದು ತಿಳಿಸಿದರು.

ಚುನಾವಣೆಯ ಪ್ರಕ್ರಿಯೆಯಲ್ಲಿ ಸಹಕಾರ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ವಿಜಯಕುಮಾರ ಉತ್ಪಾಳ ಇವರು ಸಲಹೆ ಸೂಚನೆಗಳನ್ನು ನೀಡಿ ಸಹಕರಿಸಿದರು. ಅಧ್ಯಕ್ಷ ಸ್ಥಾನಕ್ಕೆ ಶ್ರೀ ಪ್ರಭುದೇವ ರಾಜಪ್ಪ ಕಲಬುರ್ಗಿ ಇವರು ನಾಮಪತ್ರ ಸಲ್ಲಿಸಿದ್ದು ಅವರಿಗೆ ಸೂಚಕರಾಗಿ ಶ್ರೀ ರಾಜಶೇಖರ ಗುರಣ್ಣ ಕರಡ್ಡಿ ಮತ್ತು ಶ್ರೀ ಅಜಿತ ಮುರಿಗೆಪ್ಪ ನಾಗರಾಣ ಅನುಮೋದಕರಾಗಿ ಸಹಿ ಮಾಡಿದ್ದರು.

ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀ ಶ್ರೀಕಾಂತ ಯ. ಚಲವಾದಿ ಇವರು ನಾಮಪತ್ರ ಸಲ್ಲಿಸಿದ್ದು ಅವರಿಗೆ ಶ್ರೀ ನಿಂಗಪ್ಪ ಸಿದ್ದಪ್ಪ ಚಟ್ಟೇರ ಸೂಚಕರಾಗಿ ಮತ್ತು ಶ್ರೀ ಶ್ರೀಶೈಲ ತಿಮ್ಮಣ್ಣ ಪೂಜಾರಿ ಅನುಮೋದಕರಾಗಿ ಸಹಿ ಮಾಡಿದ್ದರು. ನಿಗದಿತ ಅವಧಿ ಮುಗಿದ ನಂತರ ಯಾವುದೇ ನಾಮಪತ್ರ ಸಲ್ಲಿಕೆ ಆಗದೆ ಇರುವುದರಿಂದ ಇಬ್ಬರು ಅವಿರೋಧವಾಗಿ ಆಯ್ಕೆಯಾಗಿರುವರು ಎಂದು ತಿಳಿಸಿದರು.

ನಂತರ ಉಳಿದ ಗಣ್ಯ ವ್ಯಾಪಾರಸ್ಥರು, ಉದ್ಯಮಿಗಳು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸದಸ್ಯರು ಇಬ್ಬರನ್ನು ಸನ್ಮಾನಿಸಿ ಗೌರವಿಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಿಕಟ ಪೂರ್ವ ಅಧ್ಯಕ್ಷರು ಶ್ರೀ ಚನ್ನಪ್ಪಗೌಡ ಬಿರಾದಾರ ಹಾಗೂ ಉಪಾಧ್ಯಕ್ಷರಾದ ಶ್ರೀ ಗುರುಲಿಂಗಪ್ಪಗೌಡ

ಪಾಟೀಲ ಇವರು ಕಳೆದ ಹದಿನೈದು ತಿಂಗಳ ಅವಧಿಯಲ್ಲಿ ತಮಗೆ ಸಹಕಾರ ನೀಡಿದ ಎಲ್ಲ ಆಡಳಿತ ಮಂಡಳಿಯ ಸದಸ್ಯರಿಗೂ ಹಾಗೂ ಸಿಬ್ಬಂದಿ ವರ್ಗಕ್ಕೂ ಮತ್ತು ಊರಿನ ಎಲ್ಲ ಹಿರಿಯರಿಗೂ ಕೃತಜ್ಞತೆ ಸಲ್ಲಿಸಿದರು. ಹಾಗೂ ನಿರ್ದೇಶಕರಾದ ಶ್ರೀ ಸತೀಶಕುಮಾರ ಓಸ್ವಾಲ್ ಇವರು ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಶುಭಕೋರಿ ಮಾತನಾಡಿ, ಬ್ಯಾಂಕಿನ ಸರ್ವತೋಮುಖ ಬೆಳವಣಿಗೆಗಾಗಿ ತಮ್ಮೊಂದಿಗೆ ಎಲ್ಲ ಆಡಳಿತ ಸಮಿತಿ ಸದಸ್ಯರು ಉಳಿದ ಹಿರಿಯರು ಹಾಕಿಕೊಟ್ಟ ಮಾರ್ಗದ ಅನುಸಾರ ಸಹಕಾರ ನೀಡುವುದಾಗಿ ಮತ್ತು ಬ್ಯಾಂಕಿನ ಸರ್ವ ಸದಸ್ಯರಿಗೆ ಅತ್ಯುತ್ತಮ ಸೇವೆಯನ್ನು ನೀಡಲು ಸದಾ ಸಿದ್ಧರಿರುವುದಾಗಿ ತಿಳಿಸಿದರು.

ಸಮಾರಂಭದಲ್ಲಿ ಗಣ್ಯರಾದ ಶ್ರೀ ಬಸವರಾಜ್ ಮೋಟಗಿ, ದಾನಪ್ಪ ನಾಗರಾಣ, ರಮೇಶ್ ಓಸ್ವಾಲ್, ಭೀಮಣ್ಣ ಬಿರಾದಾರ್ (ಜಟ್ಟಗಿ), ಬಸನಗೌಡ ಪಾಟೀಲ್, ಗುಲಾಬಚಂದ ಓಸ್ವಾಲ್, ಬಾಬುಲಾಲ್ ಓಸ್ವಾಲ್, ಗಣೇಶ್ ಅನ್ನಗೌನಿ, ಹಣಮಂತರಾಯ ಬಿರಾದಾರ, ಪ್ರಭುಗೌಡ ಕಾಳಗಿ, ಪ್ರಭುಗೌಡ ದೇಸಾಯಿ, ಬಾಬು ಬಿರಾದಾರ, ಪ್ರೊ. ಎಸ್.ಜಿ. ನಂದಿ, ವೀರಣ್ಣ ತಡಸದ, ಕೆ.ಎಸ್. ಪಾಟೀಲ್, ಶರಣಯ್ಯ ಹಿರೇಮಠ ಹಾಗೂ ಎಲ್ಲ ಸಂಘ ಸಂಸ್ಥೆಗಳ ಸದಸ್ಯರು, ಆಡಳಿತ ಸಮಿತಿಯ ಸದಸ್ಯರಾದ ಸಂಗನಗೌಡ ಬಿರಾದಾರ, ರಾಜಶೇಖರ ಕರಡ್ಡಿ, ನಿಂಗಣ್ಣ ಚಟ್ಟೇರ, ಅಜಿತ ನಾಗರಾಣ, ಚಂದ್ರಶೇಖರ್ ಸಜ್ಜನ, ಶ್ರೀಶೈಲ್ ಪೂಜಾರಿ, ನಾಗಭೂಷಣ ನಾವದಗಿ, ರವಿ ಗುಳಿ, ಶ್ರೀಮತಿ ವಿಜಯಲಕ್ಷ್ಮಿ ಬೂದಿಹಾಳಮಠ, ರಕ್ಷಿತಾ ಬಿದರಕುಂದಿ ಹಾಗೂ ವ್ಯವಸ್ಥಾಪಕರಾದ ಶ್ರೀಮತಿ ಸುಮಾ ನಾಡಗೌಡ, ಪ್ರಶಾಂತ ಲಕ್ಷ್ಮಿಟ್ಟಿ, ಹೀರಲಾಲ ಲಮಾಣಿ, ಸಂತೋಷ್ ಜಿರಲಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಯರಗಟ್ಟಿ ಅರ್ಬನ್ ಕೋ-ಆಪ್ ಕ್ರೆಡಿಟ್ ಬ್ಯಾಂಕಿಗೆ ರೂ.67.73ಲಕ್ಷ ನಿವ್ವಳ ಲಾಭ

ಯರಗಟ್ಟಿ : ದಿ ಯರಗಟ್ಟಿ ಅರ್ಬನ್ ಕೋ-ಆಪ್ ಕ್ರೆಡಿಟ್ ಬ್ಯಾಂಕ್ ಲಿ., 2025-26ನೇ ಸಾಲಿನಲ್ಲಿ ರೂ.67.73 ಲಕ್ಷ ನಿವ್ವಳ ಲಾಭ ಗಳಿಸಿದೆ.

1 ಕೋಟಿ 68ಲಕ್ಷ ರೂ.ಷೇರು ಬಂಡವಾಳ, 55 ಕೋಟಿ 47ಲಕ್ಷ ರೂ.ಠೇವಣಿ ಸಂಗ್ರಹಿಸಿದೆ. 30 ಕೋಟಿ 89 ಲಕ್ಷ ರೂ.ಸಾಲ, Gross NPA 3.31%, Net NPA 0% ಇರುತ್ತದೆ. 65 ಕೋಟಿ 98ಲಕ್ಷ ರೂ. ದುಡಿಯುವ ಬಂಡವಾಳ ಹೊಂದಿದ್ದು, 3566 ಸದಸ್ಯರನ್ನು ಒಳಗೊಂಡು ಸಂಸ್ಥೆಯು ಪ್ರಗತಿಯತ್ತ ಸಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಮಹಾಂತೇಶ ಶಿ. ಜಕಾತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಪ್ರಶ್ನೆ : ಬ್ಯಾಂಕು 1600 ಸರಣಿಯ ಸಂಖ್ಯೆಗಳನ್ನು ಸೇವಾ ಕರೆಗಳಿಗಾಗಿ ಬಳಸುತ್ತಿದೆಯೇ ಎಂದು ಕೇಳಿ ರಿಜರ್ವ್ ಬ್ಯಾಂಕಿನಿಂದ ಪ್ರತಿ ಬಂದಿದೆ. “1600 ಸರಣಿಯ ಸಂಖ್ಯೆ” ಎಂದರೇನು, ಅದನ್ನು ಎಲ್ಲಿಂದ ಪಡೆಯಬೇಕು ಮತ್ತು ಅದರ ಉಪಯೋಗವೇನು? ಈ ಬಗ್ಗೆ ಮಾರ್ಗದರ್ಶನ ನೀಡಿ.

– ಪಟ್ಟಣ ಸಹಕಾರ ಬ್ಯಾಂಕ್ ಲಿ., ಬೀದರ ಜಿಲ್ಲೆ

ಉತ್ತರ : ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತು ಟ್ರಾಯ್ (TRAI) ಹಣಕಾಸಿನ ವಂಚನೆಗಳನ್ನು ತಡೆಗಟ್ಟಲು ಮತ್ತು ಗ್ರಾಹಕರ ಸುರಕ್ಷತೆಗಾಗಿ ಬ್ಯಾಂಕುಗಳು ತಮ್ಮ ಸೇವಾ ಕರೆಗಳಿಗಾಗಿ (Service/Transactional calls) 1600 ಸರಣಿಯ ಸಂಖ್ಯೆಗಳನ್ನು ಬಳಸುವುದನ್ನು ಕಡ್ಡಾಯಗೊಳಿಸಿವೆ.

ಬ್ಯಾಂಕುಗಳು ಈ ವಿಶೇಷ ಸಂಖ್ಯೆಗಳನ್ನು ಪಡೆಯಲು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು :

- ನಿಮ್ಮ ಬ್ಯಾಂಕಿಗೆ ಪ್ರಸ್ತುತ ಸೇವೆ ನೀಡುತ್ತಿರುವ ಟೆಲಿಕಾಂ ಆಪರೇಟರ್‌ಗಳನ್ನು (ಉದಾ: Airtel, Jio, BSNL, Vodafone-Idea ಅಥವಾ Tata Tele Business) ಸಂಪರ್ಕಿಸಿ.
- ಬ್ಯಾಂಕಿನ ನೋಂದಣಿ ದಾಖಲೆಗಳು, ಪಾನ್ ಕಾರ್ಡ್ ಮತ್ತು ಅಧಿಕೃತ ಪತ್ರಗಳನ್ನು ಸಲ್ಲಿಸಿ KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.
- ಟೆಲಿಕಾಂ ರೆಗ್ಯುಲೇಟರಿ ನಿಯಮದಂತೆ, ಬ್ಯಾಂಕುಗಳು ‘Distributed

Ledger Technology’ (DLT) ಪೋರ್ಟಲ್‌ನಲ್ಲಿ ‘Principal Entity’ ಆಗಿ ನೋಂದಾಯಿಸಿಕೊಳ್ಳಬೇಕು.

- ನೀವು ಗ್ರಾಹಕರಿಗೆ ಮಾಡುವ ಕರೆಗಳ ಉದ್ದೇಶ ಮತ್ತು ಬಳಸುವ ಸಂದೇಶದ ಮಾದರಿಗಳನ್ನು (Templates) ಮುಂಚಿತವಾಗಿ ನೋಂದಾಯಿಸಿ ಅನುಮೋದನೆ ಪಡೆಯಬೇಕು.
- ಭಾರತದ ಎಲ್ಲಾ ಪ್ರಮುಖ ಟೆಲಿಕಾಂ ಸೇವಾಪೂರೈಕೆದಾರರು (Airtel, Jio, BSNL, Vi) ಮತ್ತು ಅಧಿಕೃತ ಕ್ಲೌಡ್ ಟೆಲಿಫೋನಿ ಪೂರೈಕೆದಾರರು ಈ 1600 ಸರಣಿಯ ಸಂಖ್ಯೆಗಳನ್ನು ಒದಗಿಸುತ್ತಾರೆ. ಇದು ಸರ್ಕಾರದ ನಿಯಮವಾದ್ದರಿಂದ ಎಲ್ಲಾ ಆಪರೇಟರ್‌ಗಳು ಈ ಸೌಲಭ್ಯವನ್ನು ನೀಡಲು ಬದ್ಧರಾಗಿರುತ್ತಾರೆ.

ಈ ಸಂಖ್ಯೆಯ ಮಹತ್ವವೇನು?

- **ವಂಚನೆ ತಡೆಗಟ್ಟುವಿಕೆ :** ಈ ಸಂಖ್ಯೆಗಳಿಂದ ಬರುವ ಕರೆಗಳು ಅಧಿಕೃತ ಬ್ಯಾಂಕಿನಿಂದ ಬಂದಿವೆ ಎಂದು ಗ್ರಾಹಕರು ಸುಲಭವಾಗಿ ಗುರುತಿಸಬಹುದು. ಸಾಮಾನ್ಯ 10 ಅಂಕಿಯ ಮೊಬೈಲ್ ಸಂಖ್ಯೆಗಳಿಂದ ಬ್ಯಾಂಕ್ ಕರೆಗಳು ಬರುವುದನ್ನು ಇದು ತಪ್ಪಿಸುತ್ತದೆ.
- **ಗ್ರಾಹಕರ ವಿಶ್ವಾಸ :** 1600 ಸರಣಿಯ ಕರೆಗಳನ್ನು ಸ್ವೀಕರಿಸುವಾಗ ಗ್ರಾಹಕರು ಭಯವಿಲ್ಲದೆ ಉತ್ತರಿಸಬಹುದು.
- **ಕಡ್ಡಾಯ ಗಡುವು :** ಆರ್‌ಬಿಐ ನಿಯಮದಂತೆ ಸಹಕಾರಿ ಬ್ಯಾಂಕುಗಳು ಮಾರ್ಚ್ 1, 2026 ರೊಳಗೆ ಈ ವ್ಯವಸ್ಥೆಗೆ ಬದಲಾಗುವುದು ಕಡ್ಡಾಯವಾಗಿದೆ.
- ಈ ಸಂಖ್ಯೆಗಳನ್ನು ಕೇವಲ ಸೇವಾ ಸಂಬಂಧಿತ ಕರೆಗಳಿಗೆ (ಉದಾ: OTP, ಬ್ಯಾಂಕ್ ವಹಿವಾಟಿನ ಮಾಹಿತಿ, KYC ನವೀಕರಣ) ಮಾತ್ರ ಬಳಸಬೇಕು. ಮಾರ್ಕೆಟಿಂಗ್ ಅಥವಾ ಪ್ರಚಾರದ ಕರೆಗಳಿಗಾಗಿ ಇದನ್ನು ಬಳಸುವಂತಿಲ್ಲ.

ಶಿಗ್ಗಾವ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಅವಿರೋಧ ಆಯ್ಕೆ



ಡಾ|| ಪ್ರಭುಗೌಡ ರುದ್ರಗೌಡ ಪಾಟೀಲ
ಅಧ್ಯಕ್ಷರು

ಶಿಗ್ಗಾವ: ಶಿಗ್ಗಾವ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿ., ಶಿಗ್ಗಾವ ಇದರ 5 ಸಹಕಾರ ವರ್ಷಗಳ ಅವಧಿಗೆ ದಿನಾಂಕ:18.04.2026ರಂದು ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ ಬ್ಯಾಂಕಿನ ಅಧ್ಯಕ್ಷರಾಗಿ ಡಾ|| ಪ್ರಭುಗೌಡ ರು. ಪಾಟೀಲ ರವರು ಹಾಗೂ ಉಪಾಧ್ಯಕ್ಷರಾಗಿ ಶ್ರೀ ಧರ್ಮಪ್ಪ ಫ.ಧಾರವಾಡ ರವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆಂದು ಶ್ರೀ ಎಸ್.ಜಿ. ಸುಣಗಾರ, ಬ್ಯಾಂಕಿನ ರಿಟರ್ನಿಂಗ್ ಅಧಿಕಾರಿಗಳು ಹಾಗೂ ಪ್ರಭಾರ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಸವಣೂರ ಉಪವಿಭಾಗ ಸವಣೂರ ಇವರು ಘೋಷಿಸಿರುತ್ತಾರೆ. ಅವಿರೋಧವಾಗಿ ಆಯ್ಕೆಯಾದ ನಿರ್ದೇಶಕರುಗಳು ಡಾ|| ಬಿ.ಎಚ್.ವೀರಣ್ಣ,



ಶ್ರೀ ಧರ್ಮಪ್ಪ ಫ ಧಾರವಾಡ
ಉಪಾಧ್ಯಕ್ಷರು

ಧರ್ಮಪ್ಪ ಫಕ್ಕೀರಪ್ಪ ಧಾರವಾಡ, ಕಾಶಪ್ಪ ಬಸವರಾಜ ಹಾವೇರಿ, ಚನ್ನಬಸಪ್ಪ ನಿಂಗಪ್ಪ ಭಟ್ಟಿ, ವಿವೇಕ ಮಲ್ಲಪ್ಪ ರಾಮಗೇರಿ, ಮತದಾನದ ಮೂಲಕ ಆಯ್ಕೆಯಾದ ನಿರ್ದೇಶಕರುಗಳು ಮಾಲತೀಶ ಮುರಿಗೆಪ್ಪ ಯಲಿಗಾರ, ಸಿದ್ದಾರ್ಥ ಹನುಮಂತಗೌಡ ಪಾಟೀಲ, ಶಶಿಧರ ಶಿವಪುತ್ರಯ್ಯ ಸುರಗಿಮಠ, ಜಗದೀಶ ಚನ್ನಬಸಪ್ಪ ತೊಂಡಿಹಾಳ, ಲೋಹಿತ ಸಣ್ಣಪ್ಪ ಬುಳ್ಳಕ್ಕನವರ, ಅಶೋಕ ಶಾಂತಪ್ಪ ಬಂಕಾಪೂರ, ಉಮೇಶ ಪರಸಪ್ಪ ಗೌಳಿ, ಉಮೇಶ ಬಸಪ್ಪ ಗೌಳಿ, ಡಾ|| ಪ್ರಭುಗೌಡ ರುದ್ರಗೌಡ ಪಾಟೀಲ, ದಿರೇಂದ್ರ ಮಂಜುನಾಥ ಕುಂದಾಪೂರ.



ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ಬೆಳಗಾವಿಯ ಜಿಲ್ಲೆಯ ಅಥಣಿ ತಾಲ್ಲೂಕಿನ ಕಟಗೇರಿ ಸರ್ಕಾರಿ ಶಾಲೆಯ ಗ್ರಾಮೀಣ ಪ್ರತಿಭೆ ಪ್ರಾರ್ಥನಾ ನಾಗಪ್ಪ ಬಿರಾದಾರ ಪಾಟೀಲ ಅವರು ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. '620 ಅಂಕ ಬರುವ ನಿರೀಕ್ಷೆ ಇಟ್ಟುಕೊಂಡಿದ್ದ. ಆದರೆ, 625 ಅಂಕ ಪಡೆದಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ. ಎಲ್ಲ ಶಿಕ್ಷಕರೂ ನನಗೆ ಬಹಳಷ್ಟು ಪ್ರೋತ್ಸಾಹ ಮಾಡಿದರು. ತಂದೆ-ತಾಯಿ ಬೆಂಬಲ ನೀಡಿದರು. ಶ್ರಮಪಟ್ಟು ಓದಿದ್ದು ಸಾರ್ಥಕವಾಯಿತು ಎಂದು ಸಂತಸ ಪಟ್ಟಿದ್ದಾರೆ.
- ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಅಮ್ಮತೇಶ್ವರನಹಳ್ಳಿಯ ಯುವಕರು ಹಾಗೂ ಗ್ರಾಮಸ್ಥರು ಅಮೃತ ಚಾರಿಟಬಲ್ ಟ್ರಸ್ಟ್ ಮೂಲಕ ರೂ. 23 ಲಕ್ಷ ವ್ಯಯಿಸಿ ನಾಲ್ಕು ವರ್ಷಗಳಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಅಭಿವೃದ್ಧಿ ಪಡಿಸಿದ್ದಾರೆ. ಪ್ರಸ್ತುತ ಸಾಲಿನಲ್ಲಿ ಗ್ರಾಮದ ಜನರಿಗೆ ಅರಿವು ಮೂಡಿಸಿ ಮಕ್ಕಳು ಸರ್ಕಾರಿ ಶಾಲೆಗೆ ದಾಖಲಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
- ದಾವಣಗೆರೆ ದೋಸೆ ಮಾತ್ರವಲ್ಲ ಇಲ್ಲಿನ ಇನ್ನೂ ಹಲವು ಖಾದ್ಯಗಳು ಪಾಕ ಪ್ರಿಯರ ಉದರ ತಣಿಸುತ್ತಿವೆ. ಈಗ ಹೋಳಿಗೆ, ನರ್ಗೀಸ್ ಮಂಡಕ್ಕಿ, ದಾವಣಗೆರೆ ಶಾವಿಗೆ ಇತರ ಊರುಗಳಲ್ಲಿ ಹಾಗೂ ಪರದೇಶದಲ್ಲೂ ತಮ್ಮ

ಕಂಪನ್ನು ಹೆಚ್ಚಿಸಿಕೊಂಡಿವೆ. ಹಾಗೆಯೇ ಸಿರಿಧಾನ್ಯದ ವಿವಿಧ ಬಗೆಯ ಖಾದ್ಯಗಳೂ ವಿಮಾನವೇರಿ ವಿದೇಶಿಗರ ಆರೋಗ್ಯವರ್ಧನೆಗೆ ದಾರಿ ತೋರಿವೆ.

- ಕೊಡಗು ಜಿಲ್ಲೆ ಕಾಫಿ ಜೊತೆಗೆ ಪ್ರವಾಸೋದ್ಯಮಕ್ಕೂ ಪ್ರಸಿದ್ಧಿಯಾಗಿದ್ದು, ಬೆಂಗಳೂರು ಅಸ್ಟಾನಮಿಕಲ್ ಸೊಸೈಟಿ ಎಂಬ ಖಗೋಳಾಸಕ್ತರ ಸಂಘಟನೆ ಪ್ರತಿ ವರ್ಷ ಡಿಸೆಂಬರ್‌ನಿಂದ ಏಪ್ರಿಲ್‌ವರೆಗೆ ಕೊಡಗಿನ ಬೆಳಕೇ ಇಲ್ಲದ ಎತ್ತರದ ಪ್ರದೇಶಗಳಲ್ಲಿ ನಕ್ಷತ್ರರಾಶಿಗಳನ್ನು ಆಯೋಜಿಸುತ್ತಿದೆ. ಖಗೋಳಾಸಕ್ತರು ತಾವೇ ಸ್ವತಃ ಟೆಲಿಸ್ಕೋಪ್‌ಗಳನ್ನು ತಂದು, ಇಲ್ಲಿ ಜೋಡಿಸಿಕೊಂಡು, ರಾತ್ರಿ ಇಡೀ ನಕ್ಷತ್ರ ವೀಕ್ಷಿಸುತ್ತಾರೆ.
- ಬಾಪ್ಟಿಸ್ಟ್ ಆಸ್ಪತ್ರೆಯ ಹ್ಯೂಮನ್ ಮಿಲ್ಕ್ ಬ್ಯಾಂಕ್ ಒಂದು ವರ್ಷ ಪೂರ್ಣಗೊಳಿಸಿದ್ದು, 155ಕ್ಕೂ ಹೆಚ್ಚು ನವಜಾತ ಶಿಶುಗಳಿಗೆ ಜೀವದಾನ ಮಾಡಿ ಶಿಶು ಆರೈಕೆಯಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಒಂದು ವರ್ಷದಲ್ಲಿ ಸುಮಾರು 65 ತಾಯಂದಿರು ಸೇರಿ 200 ಲೀಟರ್‌ಗಿಂತ ಹೆಚ್ಚು ತಾಯಿಹಾಲು ದಾನ ಮಾಡಿದ್ದಾರೆ. ಈ ಹಾಲು ಬೆಂಗಳೂರಿನ ವಿವಿಧ ಆಸ್ಪತ್ರೆಗಳ 20ಕ್ಕೂ ಹೆಚ್ಚು ನವಜಾತ ಆಸ್ಪತ್ರೆ ಶಿಶುಗಳ ಜೀವ ಉಳಿಸಲು ಸಹಾಯವಾಗಿದೆ.

ಹಿ ದು ಗ ರ ಅ ನಿ ಸಿ ಕೆ . . .



ಕಾದುನೋಡಬೇಕಿದೆ : ಪ್ರಸ್ತುತ ರೂಪಾಯಿ ಮೌಲ್ಯ ಡಾಲರ್ ಎದುರು ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಐಎಂಎಫ್ ಅಂಕಿ ಅಂತಗಳ ಪ್ರಕಾರ 2024ರಲ್ಲಿ ಅತಿದೊಡ್ಡ ಆರ್ಥಿಕತೆಗಳ ಪೈಕಿ ಐದನೇ ಸ್ಥಾನದಲ್ಲಿದ್ದ ಭಾರತದ ಜಿಡಿಪಿ 3.76 ಟ್ರಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಆದರೆ ಈಗ ಬ್ರಿಟನ್ ಜಿಡಿಪಿ 4 ಟ್ರಿಲಿಯನ್ ಡಾಲರ್‌ಗೆ ಏರಿ ಭಾರತವನ್ನು ಹಿಂದಿಕ್ಕಿದೆ. ಮುಂದಿನ ವರ್ಷದಲ್ಲಿ ನಮ್ಮ ಆರ್ಥಿಕತೆ ಏರಲಿದೆಯೇ ಕಾದುನೋಡಬೇಕಿದೆ.

▶▶ ಶರಣಪ್ಪ ವ್ಹಾಯ್ ಪಾಟೀಲ, ಬೆಳಗಾವಿ

ಸಂಗ್ರಹ ಯೋಗ್ಯವಾಗಿಸಿವೆ : ಕಳೆದ ವಾರದ 'ಭೂ ಅತಿಥಿಗಳಾದ ನಾವುಗಳು ಇಲ್ಲಿಂದ ತೆರಳುವ ಮುನ್ನ ಮುಂದಿನ ಪೀಳಿಗೆಗೆ ವಾಸಯೋಗ್ಯವಾಗಿ ಉಳಿಸೋಣ' ಎನ್ನುವ ಸಂಪಾದಕೀಯ ಅರ್ಥಪೂರ್ಣವಾಗಿತ್ತು. ಕವಿ ರವೀಂದ್ರನಾಥ ಟ್ಯಾಗೋರ್ ಅವರು ಪೃಥ್ವಿಯ ಬಗೆಗಿನ ಕವನ ಹಾಗೂ ಕವಿ ಕೆ. ಎಸ್. ನಿಸಾರ್ ಅಹಮದ್ ಭೂ ತಾಯಿಯ ಸ್ವರ್ಷದ ಹರ್ಷದ ಕವನಗಳು ಲೇಖನವನ್ನು ಹೆಚ್ಚು ಅರ್ಥಪೂರ್ಣವಾಗಿಸಿವೆ, ಸಂಗ್ರಹ ಯೋಗ್ಯವಾಗಿಸಿವೆ.

▶▶ ನಳಿನಿ ಪಿ. ರಾಮಭಟ್, ಮಂಗಳೂರು

ಸಂಪಾದಕರು :

ಪುಂಡಲಿಕ ಎನ್. ಕೇರೂರೆ,
ಮುಖ್ಯಕಾರ್ಯನಿರ್ವಹಣಾಧಿಕಾರಿ,
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ
ಮಹಾಮಂಡಳ ನಿ., ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.
Published at : # 132, K.H. Road, Bangalore - 560027.
Printed at : Navarathna Printers, #35, 3rd Cross, Sudhamanagar, Bangalore - 560027.